

ರಸ್ತೆಯ ಇಕ್ಕೆಲಗಳಲ್ಲಿ ಗುಲಾಬಿ ಬಣ್ಣದ ಹೂಗಳಿಂದ ಸಿಂಗರಿಸಿಕೊಂಡಿರುವ ಮರ-ಗಿಡಗಳು. ಆ ಮರ-ಗಿಡಗಳು ಅನುಗ್ರಹಿಸಿದ ಹೂಹಾಸಿನಿಂದಾಗಿ ಕಾಂಕ್ರೀಟ್ ರಸ್ತೆ 'ಹೂವಿನ ರಸ್ತೆ'ಯಾಗಿ ಬದಲಾಗಿದೆ. ನೀವು ಕನ್ನಡ ಚಿತ್ರರಸಿಕರಾದರೆ - 'ಬಂಗಾರದ ಹೂವು' ಚಿತ್ರದ 'ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ' ಗೀತೆ ನೆನಪಿಗೆ ಬರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ರಸ್ತೆಯ ಮೇಲೆ ಕಾಲಿಡಲಿಕ್ಕೆ ಅಳುಕುವಷ್ಟು ಚಂದದ ರಸ್ತೆಯದು.

ಹೂವಿನ ರಸ್ತೆಯ ಜೊತೆಗೆ ಮತ್ತೊಂದು ರಸ್ತೆಯೂ ಇದೆ. ಅದು ಪ್ಲಾಸ್ಟಿಕ್ ಸೀಸೆ, ಚೀಲ, ಇತ್ಯಾದಿ ಕಸದಿಂದ ತುಂಬಿಕೊಂಡ ರಸ್ತೆ. ಕಸದಿಂದ ಕಟ್ಟಿಕೊಂಡ ರಾಜಕಾಲುವೆಯನ್ನು ಹೋಲುವ ರಸ್ತೆ.

ಒಂದೆಡೆ ಹೂಗಳ ಬಣ್ಣ-ಪರಿಮಳೆಗಳಿಂದ ಕಂಗೊಳಿಸುವ ರಸ್ತೆ. ಇನ್ನೊಂದೆಡೆ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನಾರುವ ದಾರಿ. ಈಗ ಹೇಳಿ, ಯಾವುದು ನಿಮ್ಮ ಆಯ್ಕೆ?

ಮೇಲಿನ ಪ್ರಶ್ನೆಗೆ ಉತ್ತರಿಸುವ ಮುನ್ನ ಮತ್ತೊಂದು ಚಿತ್ರವನ್ನು ಗಮನಿಸಿ. ಚಿತ್ರದಲ್ಲಿ ಕೊಳೆತು ನಾರುವ ಮಡುವೊಂದಿದೆ. ಆದರೆ, ಆ ಮಡುವಿನಲ್ಲಿರುವುದು ಹೆಪ್ಪುಗಟ್ಟಿದ ನೀರಲ್ಲ - ಪ್ಲಾಸ್ಟಿಕ್ ತ್ಯಾಜ್ಯ. ಆ ಕಸದ ಕೊಳದಲ್ಲಿ ಚೆಲುವೆಯೊಬ್ಬಳಿದ್ದಾಳೆ. ಅವಳು ಸೊಂಟದವರೆಗೆ ಕಸದಲ್ಲಿ ಹೂತುಹೋಗಿದ್ದಾಳೆ. ಬೆಚ್ಚಿದ ಕಂಗಳ ಚೆಲುವೆಯ ಚಾಚಿದ ಕೈಯೊಂದನ್ನು ಮತ್ತೊಂದು ಹಸ್ತ ಹಿಡಿದಿದೆ. ಆ ಕೈ, ಬಹುಶಃ ಅವಳ ಆಪ್ತಗಳೇನದೇ ಇರಬೇಕು. ಅವಳು ಆ ಉಸುಬಿನಿಂದ ಹೊರಬರುವಳೋ ಇಲ್ಲವೋ?

ಅಂದಹಾಗೆ, ಈ ಎರಡು ಚಿತ್ರಗಳು 'ನೇಚರ್ ಅಂಡ್ ಸೈನ್ಸ್' ಎನ್ನುವ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿರುವ ಚಿತ್ರಗಳು. ಈಗ ಹೇಳಿ, ಆ ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು? ಆಯ್ಕೆಯ ಪ್ರಶ್ನೆಯೇ ಅಸಂಗತ ಅಲ್ಲವೇ? ಬುದ್ಧಿ ಇರುವ ಯಾರಾದರೂ ಹೂವಿನ ದಾರಿಯನ್ನೇ ಆಯ್ದುಕೊಂಡಾರು. ಇನ್ನು ಪ್ಲಾಸ್ಟಿಕ್ ಕಸದ ಮಾತು ಯಾರಿಗೂ ಕನಸಿನಲ್ಲೂ ಬೇಡ. ಹಾಗಾಗಿ 'ಹೂವಿನ ದಾರಿ'ಯ ಆಯ್ಕೆ ಸರಿಯಾಗಿಯೇ ಸಮಂಜಸವಾಗಿಯೇ ಇದೆ. ಆದರೆ, ನಿಜವಾದ ಪ್ರಶ್ನೆ ಇರುವುದು - ಅಂಥದೊಂದು ದಾರಿಯ ಆಯ್ಕೆಯ

ಅವಕಾಶವನ್ನು ನಾವು ಉಳಿಸಿಕೊಂಡಿದ್ದೇವೆಯೇ ಎನ್ನುವುದು. ಯೋಚಿಸಿ ನೋಡಿ: ಇಡೀ ವಿಶ್ವವೇ ಒಂದು ಪ್ಲಾಸ್ಟಿಕ್ ತಿಪ್ಪೆಯಾಗಿದೆ. ಆ ತಿಪ್ಪೆ ಬೆಳೆಯುವಲ್ಲಿ ನಮ್ಮ ಕೊಡುಗೆಯೂ ಇದೆ. ಹೀಗಿರುವಾಗ ನಮಗಲ್ಲ ಪ್ಲಾಸ್ಟಿಕ್ ತಿಪ್ಪೆಯೇ ಗತಿಯಲ್ಲವೇ?

ರಾಜಧಾನಿ ಬೆಂಗಳೂರಿನಲ್ಲಿನ ಪರಿಸ್ಥಿತಿ ನೋಡಿ. ಮಹಾನಗರದ ಮೇಯರ್, ಅಂಗಡಿ ಮುಂಗಟ್ಟುಗಳಲ್ಲಿ ಬಳಸಲಾಗುವ ಪ್ಲಾಸ್ಟಿಕ್ ಚೀಲ ಮತ್ತು ಒಂದೇ ಸಲ ಬಳಸಿ ಬಿಸಾಕುವ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟದ ವಿರುದ್ಧ ಸಮರ ಸಾರಿ ತಾವೇ ಖುದ್ದಾಗಿ ರೇಡ್ ಮಾಡ್ರುತ್ತಿದ್ದಾರೆ. ನಿಷೇಧವಿದ್ದರೂ ಬಳಕೆಯಾಗುತ್ತಿರುವ ಮಾಹಿತಿ ಆಧರಿಸಿ ಫೀಲ್ಡಿಂಗ್‌ನಲ್ಲಿ ಸಾವಿರಾರು ಕೇಜಿ ತೂಕದ ಪ್ಲಾಸ್ಟಿಕ್ ವಶಪಡಿಸಿಕೊಂಡು ನಿಷೇಧ ನಿಯಮದ ಪ್ರಕಾರ ದಂಡ ವಿಧಿಸುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವಂತೆ

ಶಾಲಾ ಮುಖ್ಯೋಪಾಧ್ಯಾಯರ ಸಭೆ ಕರೆದು ಸಲಹೆ ನೀಡಿದ್ದಾರೆ. ಪ್ಲಾಸ್ಟಿಕ್ ಕಸ ಮಹಾನಗರದ ಅಂದಗೆಡಿಸಿರುವುದಲ್ಲದೆ ಜನ ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎನ್ನುವ ಬಗ್ಗೆ ಚರ್ಚೆಗಳಾಗುತ್ತಿವೆ. ಇಷ್ಟಾದರೂ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದು ಬೆಂಗಳೂರಿನ ಸಮಸ್ಯೆ ಮಾತ್ರವಲ್ಲ. ಭಾರತ ಹಾಗೂ ವಿದೇಶಗಳ ಎಲ್ಲ ನಗರಗಳೂ ಸಹ ಪ್ಲಾಸ್ಟಿಕ್ ಕಸದಿಂದ ತತ್ತರಿಸಿವೆ. ಈ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಹೊಸ ಹೊಸ ಕ್ರಮ-ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಪ್ಲಾಸ್ಟಿಕ್ ಬದಲಿಗೆ ಅಂತಹುದೇ ಬೇರೆ ಪರಿಕರಗಳನ್ನು ಉಪಯೋಗಿಸುವತ್ತ ಚಿಂತನೆ ನಡೆದಿದೆ. ತಜ್ಞರ ಸಮಿತಿಗಳು ಪರ್ಯಾಯಗಳ ಕುರಿತು ಮಾತನಾಡುತ್ತಲೇ ಈಗಾಗಲೇ ಚರ್ವಿತ ಚರ್ವಣೆಗೊಂಡಿರುವ ಅದೇ ಹಳೆಯ ಮೂರು 'ಆರ್'ಗಳ 3Rಗಳ ಸಲಹೆಗಳನ್ನೂ ನೀಡಿವೆ.



ವಾಸ್ತವಿಕ ಭ್ರಷ್ಟಾಚಾರ

